

**ವಾಜಪೇಯಿ ಆರೋಗ್ಯಶ್ರೀ ಯೋಜನೆ
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು**

ಕ್ರ. ಸಂ	ಪ್ರಶ್ನೆಗಳು	ಉತ್ತರಗಳು
1)	ಒಂದು ಬಿ.ಪಿ.ಲ್ ಕಾರ್ಡ್‌ನಲ್ಲಿ ಎಷ್ಟು ಸದಸ್ಯರು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು?	ಒಂದು ಬಿ.ಪಿ.ಲ್ ಕಾರ್ಡ್‌ನಲ್ಲಿ ಪ್ರತಿ ಕುಟುಂಬಕ್ಕೆ 5 ಸದಸ್ಯರು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಮತ್ತು ಬಿಪಿಎಲ್ ಕಾರ್ಡ್‌ನಲ್ಲಿ ಆ ಸದಸ್ಯರೆಲ್ಲರ ಪೋಟೋ ಇರಬೇಕು.
2)	ನಾವು ಹೇಗೆ ನೋಂದಣಿ ಮಾಡಬೇಕು?	ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಯಾವುದೇ ಕಾರ್ಡುಗಳನ್ನು ವಿತರಿಸಲಾಗುವುದಿಲ್ಲ. ಹಾಗೂ ಇದರಲ್ಲಿ ಯಾವುದೇ ತರಹ ನೋಂದಣಿ ಅಗತ್ಯವಿರುವುದಿಲ್ಲ. ರೋಗಿಯು ಆಸ್ಪತ್ರೆಗೆ ಭೇಟಿ ನೀಡುವಾಗ ಬಿ.ಪಿ.ಎಲ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಿ ಆರೋಗ್ಯ ಮಿತ್ರ ಅವರಿಗೆ ಪರಿಶೀಲನೆಗೆ ನೀಡಬೇಕು
3)	ಈ ಯೋಜನೆಯಡಿಯಲ್ಲಿ ನುಮೋದಿಸುವ ಮೊತ್ತವೆಷ್ಟು?	ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ ರೂ.1,50,000/- ರಂತೆ ಚಿಕಿತ್ಸೆ ಪಡೆದುಕೊಳ್ಳಬಹುದು. ಒಂದು ವೇಳೆ ರೂ. 1,50,000 /- ಮೊತ್ತ ಮೀರಿದರೆ ವಿಶೇಷ ಪ್ರಕಾರಣಗಳಲ್ಲಿ ರೂ.50,000/- ಅನ್ನು ಬಫರ್ ಮೊತ್ತ ಆಗಿ ಮಂಜೂರು ಮಾಡಲಾಗುವುದು.
4)	ನಾವು ಹಣವನ್ನು ಆಸ್ಪತ್ರೆಗೆ ಪಾವತಿಸಬೇಕೆ?	ಆಸ್ಪತ್ರೆಗೆ ಯಾವುದೇ ರೀತಿಯ ಹಣವನ್ನು ಪಾವತಿಸುವಂತಿಲ್ಲ ಉಚಿತ ಚಿಕಿತ್ಸೆ ಪಡೆದುಕೊಳ್ಳುವುದು.
5)	ನಾವು ಹೆಚ್ಚಿನ ಬೆಲೆಯ ಸ್ವಿಂಟ್ಸ್ ಮತ್ತು ಇಂಪ್ಲಾಂಟ್‌ಗಳನ್ನು ಆರಿಸಿಕೊಳ್ಳಬಹುದೇ?	ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಇದಕ್ಕೆ ಅವಕಾಶವಿಲ್ಲ.
6)	ನಾವು ಯಶಸ್ವಿನಿ ಕಾರ್ಡ್ ಅನ್ನು ಹೊಂದಿದ್ದರೆ, ಈ ಯೋಜನೆಯನ್ನು ಉಪಯೋಗಿಸಿಕೊಳ್ಳಬಹುದೇ?	ಯಶಸ್ವಿನಿ ಯೋಜನೆಯಲ್ಲಿ ದೊರಕದ ಚಿಕಿತ್ಸೆಗಳನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಪಡೆಯಬಹುದು.

7)	ಈ ಯೋಜನೆಯಡಿಯಲ್ಲಿ ಬರುವ ರೋಗಿಗಳ ಯಾವುವು?	<ul style="list-style-type: none"> • ಸುಟ್ಟಗಾಯ • ಹೃದಯ ರೋಗ • ಕ್ಯಾನ್ಸರ್ • ಮೂತ್ರಪಿಂಡದ ಖಾಯಿಲೆ • ನರರೋಗ • ನವಜಾತ ಶಿಶುಗಳು ಮತ್ತು ಮಕ್ಕಳ ಕಾಯಿಲೆ • ಪಾಲಿಟ್ರಾಮ
8)	ಈ ಬೇನಿಪಿಟ್ ಪ್ಯಾಕೇಜ್‌ನಲ್ಲಿ ಇರುವ ಸೇವೆಗಳು ಯಾವುವು?	ವೈದ್ಯರ ಸಮಾಲೋಚನೆ, ಫೀ-ಆಪರೇಟೀವ್ ಇನ್‌ವೆಸ್ಟಿಗೇಷನ್, ಶಸ್ತ್ರಚಿಕಿತ್ಸಾ ಶುಲ್ಕ, ವಾರ್ಡ್ ಶುಲ್ಕಗಳು, ಔಷಧಿಗಳು ಮತ್ತು ಆಡಳಿತ ನಿರ್ವಹಣೆ, ಆಹಾರ ಭತ್ಯೆ, ಪ್ರಯಾಣ ಭತ್ಯೆ ಮತ್ತು ಸಾವಿನ ಸಂದರ್ಭದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ.
9)	ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಎಂಪ್ಯಾನೇಲ್ ಆಸ್ಪತ್ರೆಗಳು ಯಾವುದು?	ಟೋಲ್ ಫ್ರೀ ಸಂಖ್ಯೆ: 1800-425-8330 ಗೆ ಕರೆ ಮಾಡಿ ಹತ್ತಿರದ ಎಂಪ್ಯಾನೇಲ್ ಆಸ್ಪತ್ರೆಯ ವಿವರವನ್ನು ಪಡೆದುಕೊಳ್ಳಬೇಕು ಅಥವಾ ವೆಬ್ ಸೈಟ್ www.sast.gov.in/home ಅನ್ನು ಸಂಪರ್ಕಿಸಬೇಕು.
10)	ಆಸ್ಪತ್ರೆ ಚಿಕಿತ್ಸಾ ನಿರಾಕರಣೆ ಅಥವಾ ಹೆಚ್ಚುವರಿ ಹಣ ಕೇಳಿದ ಸಂದರ್ಭದಲ್ಲಿ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?	ಸಂಪರ್ಕದ ವಿವರಗಳು: ಗ್ರಿವೆನ್ಸ್ ಕೋ ಆರ್ಡಿನೇಟರ್ ಟ್ರಸ್ಟ್ ಲೆವೆಲ್ :7760999504 ನಿಮ್ಮ ಲಿಖಿತ ದೂರು: sastgrievance@gmail.com
11)	ನಮ್ಮ ಪ್ರಿ-ಯಾಥ್ ಅನುಮೋದಿಸಲಾಗಿದೆ ಎಂದು ನಮಗೆ ಹೇಗೆ ತಿಳಿಯುತ್ತದೆ?	ನಿಮಗೆ ನಿಮ್ಮ ಮೊಬೈಲ್ ನಂಬರ್‌ಗೆ ಒಂದು ಎಸ್.ಎಮ್.ಎಸ್ ಬರುತ್ತದೆ ಮತ್ತು ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರರೊಂದಿಗೆ ಸಂಪರ್ಕಿಸಬಹುದು ಅಥವಾ ಟೋಲ್ ಫ್ರೀ ಸಂಖ್ಯೆ: 1800-425-8330 ಗೆ ಕರೆ ಮಾಡಬಹುದು.